

**ರಾಜ್ಯಾದಲ್ಲಿ ಇತ್ತೀಚ್ಚಿಗೆ ಸಂಭವಿಸಿದ ಹಾಯಂದಿಪ ಮುರಾಡಿ ಕುರಿಕು ಉಪರ್ಯಾಖ್ಯಾನಗೊಳಿಸಿದ
ಕುರಿಕುಂಬ ಶಲ್ಹಣಿನಿಖಿಲ ವೋರ್ಮಿ**

ಫಾರ್ಮಸಿಯಲ್ ಸಂಕೀರ್ಣ ಕರದ್

2024ರ ನವೆಂಬರ್ 11 ರಂದು ಬಳಿಗ್ಗು ಗಳಿಗೆ, ಅನುಷ್ಠಾನದಲ್ಲಿ, ಮಾಲ್ವಾಂಡಪ ನಂತಹ ವರದಿಯಾಗಿದೆ. ನವೆಂಬರ್ 9, 10 ಮತ್ತು 11 ರಂದು ಗಳಿಗೆ, ಅನುಷ್ಠಾನ ಸಿರಿಂಯನ್ ಇಸ್ಟ್ರಾಚಿಕಲ್ ಶೈಲಿ ಪ್ರಾರ್ಥಿತ್ಯದಲ್ಲಿ, ನಡೆದ ಇಸ್ಟ್ರಾಚಿಕ, ಸಂಕ್ರಿಪ್ತ ಹಾ ಸಾಕ್ಷಿಗ್ಗೆ ಮಂಗಳವಿಧಿ ಲಂಡು ವರದಿಯಾಗಿದೆ. ಈ 3 ದಿನಗಳಲ್ಲಿ, ಸಂಕ್ರಿಪ್ತ 24 ಸೀಸೆರಿಯನ್ ಅಷ್ಟೀರ್ಣ್ಯಾಸ್‌ಲಿಫ್ಟ್, 07 ಶ್ರೀಮತಾರ್ಥಿ ತೊಂದರ್ಗಾಡುಗೆನ್ನು. ಮೂಲಕ ನಿಂಡಿದ ಕೊಂಡರೆಯಿಂದ ಮುಗಿ, ಒರ್ದು ಕೊಂಡರೆ ಕ್ರಿಕಲ್ ಕಾರಣಗೆಂದ 7 ವ್ಯಕ್ತರಣೆಗಳಲ್ಲಿ, 5 ಬಾಳಂಂಿಯರು ಸಾವೀಗ್ರಾಹಿಗಿದ್ದು, ಗಾರ್ಡ್ 2 ಹಾಳಂಕಿಯರು ಆಸ್ತ್ರಯಿಂದ ಬಿಡುಗಡೆಯಾಗಿರುತ್ತಾರೆ.

ತಂಡರ್ ಫೋಟೋ

- ಫಾರ್ಮಸಿ ವರದಿಯಾದ ಕೊರ್ಪ್ಲೆ, HFW ಇಲಾಂಯ್ಯು RGVHS ನಿಂದ ನುರಾಗ / ಅಭಿ ವೈದ್ಯರ ತಂಡವನ್ನು ರಚಿಸಿತು.
- 14/11/2024 ರಂದು ರಾಜ್ಯೋ ಗಾಂಡಿ ಅರ್ಮೆನಿಯ, ವಿಜಯನಗರ ವಿಶ್ವವಿದ್ಯಾಲಯದಿಂದ ರಚಿತವಾದ ತಜ್ಜ್ವರ ತಂಡನ್ ಹಾಯಂದಿಪ ಮುರಾಡಿ ಯರಿಸಿಲಬೆಯನ್ನು ನಡೆಸಿ ದಿನಾಂಕ: 16/11/2024 ರಂದು ವರದಿಯನ್ನು ಸದ್ಯಿಗುತ್ತಾರೆ.

ತಂಡರ್ ವರದಿಯು ಹಾಕ್ಕಿಗಾಗಿ ನಿರ್ವಹಿಸಿದ ವಿಧಾನ

- ಜಲ್ಲೆ ಆಸ್ತ್ರ ಬಳಾವಿಯಲ್ಲಿ ಸ್ವೀಡಾನಾರ್ಥಿ ತಂಡ ಸೀಸೆರಿಯನ್ ಅವರೆಂಬ ಮಾಡುವಲ್ಲಿ ಯಾವುದೇ ನೀಲಿಫ್‌ತ ಅಥವಾ ಇಪ್‌ರ್‌ವ್ ಲೋಟ್ ಎಸಿಗಿಲುವ ಬ್ರೆಸ್ ವರದಿಯಲ್ಲಿ ಸೂಚಿಸಿಲ್ಲ. ವರದಿಯ ಫ್ರಾಪ್, ಮೊರ್‌ಫ್ ಹಾಪ್, ಸೀಸೆರಿಯನ್ ಇಸ್ಟ್ರಾಚಿಕ, ತೊಡತ್ವಾರ್ಥ ಗುರುತಿಸುವಿಕೆ ಮತ್ತು ನಿರ್ವಹಿತಗೆ ಆಗ್ತಾವಾದ ಸ್ಕ್ರೋಡ್‌ಮೊಂಜ್‌ಲ್‌ಎಲ್‌ಎಲ್‌ಎಲ್ ಮತ್ತು ಮಾರ್ಗ್‌ಸ್ಕ್ರೋಡ್‌ಮೊಂಜ್‌ಲ್ ಪಾರೀಸಲಾಗಿದೆ.

- ವರದಿಯಲ್ಲಿನ ವ್ಯಾಸಂಗಿಕ ವಸ್ತು (Incidental Finding):

- Some batch of antibiotic was continued for all patients.
- Intra venous fluid Ringers Lactate (RL) was changed from 9/11/2024. The batch was found to be freezed by GMS (letter dated 23.03.2024) and was un freezed and issued to the District Hospital for use from 24/10/2024.

**ವರದಿಯನ್ನು ಅನುಷ್ಠಾನ ಕ್ರಾಚ್‌ಕ್ಲಾಬಿಯ್ ಕ್ರಿಡ್‌ಕ್ಲಾಬ್‌ ಕುರಿಕು ಮತ್ತು
ಮುಂಜಾರ್‌ಕ್ಲಾಬ್‌ ಕ್ರಿಡ್‌ಕ್ಲಾಬ್**

- ದಿನಾಂಕ: 16/11/2024 ರಂದು ತಜ್ಜ್ವರ ಸಮಿಕ್ಷಿಯ ವರದಿಯನ್ನು ಸ್ವೀಡಾನಾರ್ಥಿ ತಂಡ, KSMSCL ನಿಂದ ವಲ್ಲಾ ಹಂಡಿದ ಅರ್ಮೆನಿಯ, ಸೌಲಾಂಗಿಕ್‌ಲ್‌ಎಲ್‌, ಬೆಂಗಳೂರು ಲೋಕ್‌ರ್‌ ದ್ವಾರಾ ತಂಡರ್ ಬಳಾವಿಯನ್ನು (ವಲ್ಲಾ, ಬೆಂಗಳೂರು) ಹೊಂಡಿಯಲಾಗಿದೆ ಹಾಗೆ ರಾಖುವ ವಲ್ಲಾ ಅರ್ಮೆನಿಯ

- ಸಂಸ್ಥಾನೀಯ ಉದ್ದೇಶದ ದ್ವಾರಾ ಮತ್ತು ಜಿಷ್ಠಾ ಸಂಸ್ಕರಣೆಯಲ್ಲಿ ಹಿಂಡೆಯಲಾಗಿದೆ.
- ಬಳಾರಿ ಜಿಲ್ಲಾ ಅಸ್ತ್ರಿಯಲ್ಲಿ ಆದ ಘಟನೆಯ ಹಿನ್ನೆಲೆಯಲ್ಲಿ Ringer Lactate Infusion FFS (500ml) ರಿಪೋಡ್ ಕುರಿತಂತೆ ಹಿಂದಿನ ಹಾಗೂ ಸರಬರಾಜಿನ ಸಂಕ್ಷಿಪ್ತ ವಿವರಗಳನ್ನು (ಅನುಭಂಗ -1) ರಲ್ಲಿ ಅವಾಹಿಸುವಂತೆ ಕೊರಿದೆ.

ಮೂನ್ಯ ಮುಖ್ಯ ಮಂತ್ರಿಗಳ ನೇತ್ಯಾತ್ಮಕದಲ್ಲಿ ಪರಿಶೀಲನಾ ಸಭೆ:

- ದಿನಾಂಕ 30.11.2024 ರಂದು ಮೂನ್ಯ ಮುಖ್ಯ ಮಂತ್ರಿಗಳು ಬಳಾರಿ ಜಿಲ್ಲಾ ಅಸ್ತ್ರಿಯಲ್ಲಿ ಸಂಭವಿಸಿದ ಬಂಧಂತಿಯರ ಸಾಂಪ್ರದಾಯಿಕ ಕುರಿತು ಪರಿಶೀಲನಾ ಸಭೆಯನ್ನು ವಿಧಾನಸೌಧದಲ್ಲಿ ನಡೆಸಿರುತ್ತಾರೆ.
- ಸಭೆಯಲ್ಲಿ ನಿಷಾಯಿಸಿದಂತೆ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರಕಾರ ತಿಳಿದ ಹಂತದಲ್ಲಿ

- ಮೂನ್ಯ ಮುಖ್ಯ ಮಂತ್ರಿಗಳು ಸಂತೃಸ್ತ ಕುಟುಂಬಗಳಿಗೆ 5 ಲಕ್ಷ ಪರಿಹಾರ ಮೊತ್ತವನ್ನು ಘೋಷಿಸಿರುತ್ತಾರೆ.
- ಪ್ರಕರಣದ ಕುರಿತು Drugs Controller General of India ರವರಿಗೆ ಪತ್ರ ಬರೆಯಲಾಗಿದ್ದ M/S. Paschim Banga ಕಂಪನಿ ಮತ್ತು ಸಂಬಂಧಿಸಿದವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗಿರುತ್ತದೆ. (ಅನುಭಂಗ -2)
- ರಂಗರ್ ಲಾಫ್ಟ್ ದ್ವಾರಾ ಮಾಡಿರ ಪರಿಕ್ಷೆಯಲ್ಲಿ ನಿರ್ದಿಷ್ಟ ತೋರಿಯ ಜಿಷ್ಠಾ ನಿಯಂತ್ರಕರಾದ ಡಾ.ಉಮೇಶ ರವರನ್ನು ಅಮಾನತ್ತುಗೊಳಿಸಲಾಗಿದೆ.
- ಪ್ರವಾಸಾವಕ ನಿರ್ದೇಶಕರು (KSMSC) ಇವರ ಮೇಲೆ ಇಲಾಖಾ ವಿಚಾರಣೆಗೆ showcause ನೋಟೀಸ್ ಜಾರಿ ಮಾಡಲಾಗಿದೆ.
- KSMSC ಜಿಷ್ಠಾ ಟಿಂಡರ್ಗಳಲ್ಲಿ ಉತ್ತಮ ಪ್ರತಿಕ್ರಿಯೆಗಾಗಿ ಹಾಗೂ ಆಡಳಿತವನ್ನು ತೊರುಹುಡಿಸುವ ಸಲುವಾಗಿ TNSMCL ಮಾದರಿಯಲ್ಲಿ ಟಿಂಡರ್ ಪರಿಪೂರ್ಗಳ ಬದಲಾವಣೆ ಮತ್ತು ಮಾನವ ಸಂಪನ್ಮೂಲ (HR) ಗಳ ರಚನೆಯ ಕಾರ್ಯ ನೀಡಿ ಟಿಪ್ಪಣಿಯನ್ನು ತಯಾರಿಸಿ ಸಂಪೂರ್ಣಕ್ಕೆ ಸಲ್ಲಿಸುವ ಕಾರ್ಯ ಪ್ರಗತಿಯಲ್ಲಿದೆ.
- NABL Accredited ಸ್ವಯಂಕೊಳ್ಳುವ ಶಾಸಕ/ವಿಧಾನ/ಪದ್ಧತಿಗಳ ಒಳಗೆ ತನಿಖೆಯನ್ನು ಡಾ. ಅಸೀಮಾಭಾನು (Prof. & HOD) Microbiology, BMCRI ರವರ ನೇತ್ಯಾತ್ಮಕ ಕಾರ್ಯ ವ್ಯಾಪಿಸಿರುತ್ತದೆ.
- ಅಭಿಪ್ರಾಯ ಅಯ್ಯಕುರವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯ ಮೌದಲ ಸಭೆಯ ದಿನಾಂಕ: 5/12/2024 ರಂದು ನಡೆದಿದ್ದು, ದಿನಾಂಕ: 07.12.2024 ರಂದು ಬಳಾರಿ ಜಿಲ್ಲಾ ಅಸ್ತ್ರಿಗೆ ಭೇಟಿ ನೀಡಿ ಅಲ್ಲಿ ನಡೆದಿರುವ ಘಟನೆಯ ಕುರಿತು ಪರಿಶೀಲಿಸಿರುತ್ತಾರೆ ಈ ಸಮಿತಿಯ ತಿಫಾರಿಗಳನ್ತೆ ಜಿಷ್ಠಾಗಳ ಹಿಂದಿನ ಮತ್ತು ಪರೋಕ್ಷಗೆ ಎಂಬುದನ್ನು ತಾಂತ್ರಿಕವಾಗಿ ಅಧಿಕಾರಿಗಳಿಗೆ ಡಿಫಿನಿಷನ್ ಮಾಡಿರಿಗಳನ್ನು ಕಳುಹಿಸುವಲ್ಲಿ ಆಗಿರುವ ನಿಯಮ ಉಲ್ಲಾಘಣಿಗಳ ಬಗ್ಗೆ KSMSC ಅಧಿಕಾರಿಗಳ ವಾತ್ತ ಮತ್ತು ಪ್ರೋವೆಂಜಿನಿಯನ್ನು ವಸಗಿದ ಅಧಿಕಾರಿಗಳ ಮೇಲೆ ಜಾಂಬುರಾಗಳನ್ನು ನಿಗದಿ ಮಾಡುವ ಕುರಿತು ಹಾಗೂ ಕನಾಂಟಿಕ್ ರಾಜ್ಯ ಜಿಷ್ಠಾ ಸರಬರಾಜು ನಿರ್ವಹಿಸಲಿದ್ದು ಮೂಲ ವಿಷಯ ಸುಧಾರಣೆಯನ್ನು ಕರಲು ಕಾರ್ಯಾಲ್ಯೂ ಶ್ರೇಷ್ಠತೆ ಎಂ. ಕನಗವಲ್ಲಿ ಭಾ.ಆ.ಸೇ. ವಿ.ವಿ.ಎಂ.

ನಿದೇಶಕರು, ಕನಾರ್ಕಿಕ ರೂಪಲ್, ಆಧಿವ್ಯಾದಿ, ನಿಗಮ, ಬಂಗಳೂರು ಅವರ ನೇತ್ಯತ್ವದಲ್ಲಿ
ಪರಿಶೀಲನಾ ತಂಡವನ್ನು ರಚಿಸಿ ಅದೇಸಿಲಾಗಿದೆ.

8. RGUHS ತಜ್ಞರನ್ನು ಒಳಗೊಂಡ, ಅಭಿಯಾನ ನಿದೇಶಕರು, ರಾಜ್ಯೋದಯ ಅರಣ್ಯ,
ಅಭಿಯಾನ ರವರ ನೇತ್ಯತ್ವದ ಸಮೀಕಿಯು ವ್ಯಸ್ತ ಪರಿಸರದಲ್ಲಿ, ರಾಜ್ಯದ ಅಸ್ತ್ರಾಖಳಲ್ಲಿ
ಸಂಭವಿಸಿದ ಎಲ್ಲಾ ತಾಯಿ ಮರಣಾಳಿ ಬಗ್ಗೆ ಲಕ್ಷ, ಪರಿಶೋಧಿಸಿ (Death Audit) ವರದಿ
ನೀಡಲು ಸರ್ಕಾರವು ಅಧೇತಿಸಿರುತ್ತದೆ.

KSMCL ಯಂತರದಲ್ಲಿ

1. ಬಳಾರಿ ಜಿಲ್ಲೆಗೆ ಒಟ್ಟು 19 RL ಬ್ಯಾಚ್‌ಗಳನ್ನು ಸರಬರಾಜು ಮಾಡಲಾಗಿದೆ. 19 ಬ್ಯಾಚ್‌ಗಳಲ್ಲಿ
BET ಪರೀಕ್ಷೆಗಾಗಿ BMRCI ಗೆ 10 ಬ್ಯಾಚ್‌ಗಳು ಕಳುಹಿಸಲಾಗಿದ್ದು, BMRCI ನಲ್ಲಿ 5
ಬ್ಯಾಚ್‌ಗಳನ್ನು ಪರೀಕ್ಷೆಸಲಾಗಿ 4 ಬ್ಯಾಚ್‌ಗಳು ಉತ್ತಮ ಗುಣಮಟ್ಟದ ಜಿಷ್ಫಾರ್ಗಳಿಂದ ಮತ್ತು
1 ಬ್ಯಾಚ್‌ಗಳು ಉತ್ತಮ ಗುಣಮಟ್ಟವಲ್ಲದ ಜಿಷ್ಫಾರ್ವಂದು (NSQ) ಘೋಷಿಸಲಾಗಿದೆ. NABL
ಮಾನ್ಯತೆ ಪಡೆದ M/s. Vimta lab, Hyderabad ನಲ್ಲಿ 9 ಬ್ಯಾಚ್‌ಗಳನ್ನು BET ಪರೀಕ್ಷೆಗೆ
ಒಳಗೊಂಡಿದ್ದು, 3 ಬ್ಯಾಚ್‌ಗಳು ಉತ್ತಮ ಗುಣಮಟ್ಟದ ಜಿಷ್ಫಾರ್ಗಳಿಂದ ಮತ್ತು 6 ಬ್ಯಾಚ್‌ಗಳು
ಗುಣಮಟ್ಟವಲ್ಲದ ಜಿಷ್ಫಾರ್ವಂದು ಘೋಷಿಸಲಾಗಿದೆ. ಜಿಷ್ಫಾರ್ ನಿಯಂತ್ರಣ ಇಲಾಖೆಯಿಂದ
ಬಳಾರಿಯ 19 ಬ್ಯಾಚ್‌ಗಳನ್ನು BET ಪರೀಕ್ಷೆಗೆ ಒಳಗೊಂಡಿದ್ದು, ಅವಗಳಲ್ಲಿ 17 ಬ್ಯಾಚ್‌ಗಳು
ಉತ್ತಮ ಗುಣಮಟ್ಟದ ಜಿಷ್ಫಾರ್ಗಳಿಂದ ಮತ್ತು 2 ಬ್ಯಾಚ್‌ಗಳು ಉತ್ತಮ ಗುಣಮಟ್ಟವಲ್ಲದ
ಜಿಷ್ಫಾರ್ವಂದು (NSQ) ಘೋಷಿಸಲಾಗಿದೆ. ಇನ್ನುದ್ದಿ ಬ್ಯಾಚ್‌ಗಳನ್ನು ಪರೀಕ್ಷೆಗೆ ಒಳಪಡಿಸುವ
ಪ್ರಕ್ರಿಯೆ ವ್ಯಾಪಿಸಲಿರುತ್ತದೆ.
2. ಸದರಿ Ringer Lactate IV Fluid ಗಳನ್ನು ಎಲ್ಲಾ ಆಸ್ತ್ರಾಖಳಿಂದ KSMCL ಜಿಲ್ಲೆ
ರಾಜ್ಯಾಧಿಕಾರಿಗೆ ಹಿಂಬಣೆಯಿವ ರಾಯ್ಯ ಪ್ರಾತಿಯಿಲ್ಲದ್ದು. ಕಾರಾಲೀ 97 ಬ್ಯಾಚ್‌ಗಳ
ಮಾದರಿಗಳನ್ನು ಪರೀಕ್ಷೆಗಾಗಿ BMRCI ಗೆ ಕಳುಹಿಸಲಾಗಿದ್ದು. ಪರೀಕ್ಷೆ ಕಾರ್ಯ
ಪ್ರಾತಿಯಿಲ್ಲದ್ದುತ್ತದೆ.
3. M/s. Paschim Banga Pharmaceutical Ltd ಸಂಸ್ಯೇಯ ಸರಬರಾಜು ಮಾಡಿದ Ringer
Lactate IV Fluid ಜಿಷ್ಫಾರ್ವನ್ನು ಕ್ರಾಪ್ಟಿಗೆ (Black list) ಸೇರಿಸಿ ಅದೇಸಿಲಾಗಿರುತ್ತದೆ.
NABL ಮಾನ್ಯತೆ ಪಡೆದ KSMCL ನೆ empenelled ಪ್ರಯೋಗಾಲಯವು ಉತ್ತಮ ಗುಣಮಟ್ಟದ
ಜಿಷ್ಫಾರ್ ಎಂದು ಪ್ರಮಾಣೀಕರಿಸಿದ ಜಿಷ್ಫಾರ್ವನ್ನು ಜಿಷ್ಫಾರ್ ನಿಯಂತ್ರಣ ಇಲಾಖೆಯು ಉತ್ತಮ
ಗುಣಮಟ್ಟವಲ್ಲದ ಜಿಷ್ಫಾರ್ ಎಂದು ಪ್ರಮಾಣೀಕರಿಸಿರುತ್ತದೆ. ಈ ಕಾರಣದಿಂದ KSMCL ಗೆ
ಪರೀಕ್ಷೆ ಮಾಡಿ ಗುಣಮಟ್ಟ ಪ್ರಮಾಣೀಕರಿಸಿದ ಪ್ರಯೋಗಾಲಯಗಳಿಗೆ ಭೇಟಿ ನೀಡಿ
ಪರಿಶೀಲಿಸಿ ವರದಿ ನೀಡಲು ಜಿಷ್ಫಾರ್ ನಿಯಂತ್ರಣ ಇಲಾಖೆಯನ್ನು ಹೇರಲಾಗಿದೆ. ಸದರಿ
ಪರಿಶೀಲನಾ ವರದಿಯ ಅಧಾರದ ಮತ್ತೆ ಪ್ರಯೋಗಾಲಯಗಳ ಮೇಲೆ ಕುರಿನ್ನಾ
ಮೆಕಡ್ಯಮೆ ಹೂಡುವ ಬಗ್ಗೆ ಕುರುಹಿಸಲಾಗುವುದು.
4. ಸಂತೃಸ್ತ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು KSMCL ನೀಡಿ M/S Paschim Banga
Pharmaceutical Ltd ಸಂಸ್ಯೇ ನೋಟೀಸ್ ನೀಡಲಾಗಿರುತ್ತದೆ.
5. ದಿನಾಂಕ 30/11/2024 ರಂದು ನೀಡಿದ Zoom meeting ನಲ್ಲಿ, ಬಳಾರಿ ಜಿಲ್ಲೆ ಶಸ್ತ್ರ ಚಿಕಿತ್ಸಕರು
ಸದರಿ ಜಿಷ್ಫಾರ್ ಅಧ್ಯಾಪಕಾಂಗದ ಕುರಾತು ಮಾಹಿತಿ ನೀಡಿದರು. M/S Paschim Banga
Pharmaceutical Ltd ಸಂಸ್ಯೇಯ ಸರಬರಾಜು ಮಾಡಿಯವ Dextrose with Sodium Chloride
ಜಿಷ್ಫಾರ್ವನ್ನು ಜಿಷ್ಫಾರ್ ನಿಯಂತ್ರಣ ಇಲಾಖೆಯಿಂದ ಗುಣಮಟ್ಟದ ವ್ಯಾಪಾರಿಕ ಪರೀಕ್ಷೆಗೆ
ಒಳಪಡಿಸಲಾಗಿದ್ದು ಎಂದು ಬ್ಯಾಚ್‌ಗಳು NSQ ಎಂದು ವರದಿ ಬಂದಿದ್ದೀರಿಂದ ಸದರಿ
ಸಂಸ್ಯೇಯ Dextrose with Sodium Chloride ಜಿಷ್ಫಾರ್ವನ್ನು ಕ್ರಾಪ್ಟಿಗೆ ಸೇರಿಸುವ ಕುರಿತು
ನೋಟೀಸ್ ನೀಡಿ ಸಾರ್ವಜನಿಕ ಅಂಶಗೆ ಹಿತಾರ್ಥಕ್ಯಾಲಿಯಂದ ಈ ಸಂಸ್ಯೇ ಪ್ರಾರ್ಥಿಸಿದ ಇತರ

ಜಿಷ್ಟಾಗಳನ್ನು ಉಪಯೋಗಿಸದಂತೆ ದಿನಾಂಕ 30/11/2024 ರಂದು ತಾತ್ವಾಲೀಕವಾಗಿ
ತಡಹಿಡಿಯಲಾಗಿರುತ್ತದೆ. ಮುಂದುವರೆದು M/S Paschim Banga Pharmaceutical Ltd
ಸಂಸ್ಥೆಯ ಸರಬರಾಜು ಮಾಡಿರುವ Dextrose with Sodium Chloride ಜಿಷ್ಟಾವನ್ನು
ಕಟ್ಟುವಟ್ಟೀಗೆ ಸೇರಿಸಿ ಅದೇಶಿಸಲಾಗಿರುತ್ತದೆ.

ಜಿಷ್ಟಾ ನಿಯಂತ್ರಣ, ಜಿಷ್ಟಾ ನಿಯಂತ್ರಣ ಇಲಾಖೆಯ ಹಂತದಲ್ಲಿ:

- ದಿನಾಂಕ: 06-12-2024 ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಜಿಷ್ಟಾ ನಿಯಂತ್ರಣ ಇಲಾಖೆಯನ್ನು ಮತ್ತು ಆಹಾರ ಸುರಕ್ಷತಾ ಇಲಾಖೆಯನ್ನು ವಿಲೀನಗೊಳಿಸಿ IAS ಅಧಿಕಾರಿಯನ್ನು ಇಲಾಖಾ ಟಕ್ ಮುಖ್ಯಸ್ವರೂಪ (HOD) ನೇಮಿಸಲು ಸಚಿವಸಂಪುಟವು ಅನುಮೋದಿಸಿರುತ್ತದೆ. ಈ ಬಗ್ಗೆ ದಿನಾಂಕ 12.12.2024 ಸಕಾರ ಅಡೇಶ ಹೊರಡಿಸಿರುತ್ತದೆ.
- ಜಿಷ್ಟಾ ನಿಯಂತ್ರಣ ಇಲಾಖೆ 6 ಅಧಿಕಾರಿಗಳು I.V Ringer Lactate ಜಿಷ್ಟಾಯ ಗುಣಮಟ್ಟವಲ್ಲದ 22 ಬ್ಯಾಕ್ಸಾಗಳಲ್ಲಿ ನಾಲ್ಕು, ಬ್ಯಾಕ್ಸಾಗಳಿಗೆ CDL ಈಗಳೇ ಉತ್ತಮ ಗುಣಮಟ್ಟದ ಜಿಷ್ಟಾವಂದು ಘೋಷಿಸಿದೆ. 5 ಬ್ಯಾಕ್ಸಾಗಳು CDL ವರ್ಗಕ್ಕೂ ವರದಿಯ ನಿರೀಕ್ಷೆಯಲ್ಲದು, 4 ಬ್ಯಾಕ್ಸಾಗಳು ಮೇಲಿನ್ನೆ ಹಂತದಲ್ಲಿವೆ. ಉಳಿದ ಉತ್ತಮ ಗುಣಮಟ್ಟವಲ್ಲದ 9 ಬ್ಯಾಕ್ಸಾಗಳ ವಿರುದ್ದ ತಯಾರಿಕಾ ಘಟಕದ ಹಂತದವರಗೆ ತನಿಖೆಯನ್ನು ಪೂರ್ಣಗೊಳಿಸಿದ್ದು. ಸದರಿ ಸಂಸ್ಥೆಯ ವಿರುದ್ದ ದಿನಾಂಕ: 4/12/2024 ರಿಂದ 6/12/2024 ರವರೆಗೆ ಸ್ವಲ್ಪಿಯ ತನಿಖೆ ಕ್ಷೇಗೊಂಡು 7/12/2024 ತ್ವರಿತ ಸಲ್ಲಿಸಿದ್ದಾರೆ. ಈ ವರದಿ ಅಧಾರದ ಮೇಲೆ ಪ್ರಕರಣ ದಾಖಲೆಸಲು ಅನುಮತಿ ನೀಡಲಾಗಿದೆ. ಹಾಲ್ತಿ 9 ಪ್ರಕರಣಗಳಲ್ಲಿ ದಿನಾಂಕ 9.12.2024 ರವರೆಗೆ ಎಲ್ಲಾ 9 ಪ್ರಕರಣಗಳಲ್ಲಿ ಮೊಕದ್ದಮೆಗಳನ್ನು JMFC ನಾಡುಯಾಲಯಲ್ಲಿ ಹೂಡಲಾಗಿರುತ್ತದೆ.
- ಕೆ.ಎಸ್.ಎಂ.ಎಸ್.ಸಿ.ಎಲ್‌ಗೆ ಗೆ ಐ.ವಿ. ದಾವಣ ಸರಬರಾಜು ಮಾಡಿದ ಸಂಭರಣೆಯಲ್ಲಿ
ಸರಬರಾಜುದಾರರು ಎಲ್ಲಾ ಬ್ಯಾಕ್ಸಾಗಳನ್ನು In-house Laboratory ಯೆಂದ ವರೀಕ್ಷಣೆ
ಹಾಗೂ National Accreditation Board for Testing and Calibration Laboratories (NABL)
ಪ್ರಮಾಣಿತ ಪ್ರಯೋಗಾಲಯದಿಂದ ವರೀಕ್ಷಣೆ ಉತ್ತಮ ಗುಣಮಟ್ಟದ ಜಿಷ್ಟಾ ಎಂದು
ಪ್ರಮಾಣಿಕರಿಸಿದ ವರದಿ ಸಲ್ಲಿಸಲಾಗಿರುತ್ತದೆ. ಮುಂದುವರೆದು, ಕೆ.ಎಸ್.ಎಂ.ಎಸ್.ಸಿ.ಎಲ್‌ನ
NABL ಪ್ರಮಾಣಿತ Empanelled Laboratory ಅದ M/s Devansh Testing and research
laboratory ಯೆಂದ ಗುಣಮಟ್ಟ ವರೀಕ್ಷೆಗೆ ಒಳಪಡಿಸಿದ ಎಲ್ಲಾ ಬ್ಯಾಕ್ಸಾಗಳು ಉತ್ತಮ
ಗುಣಮಟ್ಟವಂದು ಪ್ರಮಾಣಿಕರಿಸಲ್ಪಟ್ಟಿವೆ. ನಂತರ ವರದನೇ ಬಾರಿಗೆ
ಕೆ.ಎಸ್.ಎಂ.ಎಸ್.ಸಿ.ಎಲ್‌ನ ಇತರ NABL Empanelled Labouratary ಹಾಗೂ M/s Standard
Laboratory ಹಾಗೂ M/s Vorlick Lab Pvt Ltd ಯೆಂದ ವಿವಿಧ ಸಂಪೂರ್ಣ ಸಂಪೂರ್ಣವಾಗಿ
ಪರೀಕ್ಷಣೆಯಲ್ಲಿ ಇಲ್ಲಿಯೂ ಉತ್ತಮ ಗುಣಮಟ್ಟದ ಜಿಷ್ಟಾವಂದು
ಸಾಬೀತಾಗಿರುತ್ತದೆ.
- ಜಿಷ್ಟಾ ನಿಯಂತ್ರಣ ಇಲಾಖೆಯ ಈ ಹೀಂದೆ I.V Ringer Lactate ಜಿಷ್ಟಾದ 81
ಮಾದರಿಗಳನ್ನು ವರೀಕ್ಷೆಗೆ ಒಳಪಡಿಸಿದ್ದು. ಅಬ್ರೋಗಳಲ್ಲಿ 59 ಮಾದರಿಗಳು ಉತ್ತಮ
ಗುಣಮಟ್ಟದ ಜಿಷ್ಟಾವಂದು ಹಾಗೂ 22 ಉತ್ತಮ ಗುಣಮಟ್ಟವಲ್ಲದ ಜಿಷ್ಟಾ ಎಂದು ಗುಣ
ನಿಯಂತ್ರಣ ಇಲಾಖೆಯ ವರದಿಗಳ ವಿರುದ್ದ ಕಾಯ್ದುಯಲ್ಲಿ ಅವಕಾಶವಿರುವಂತೆ
ಸರಬರಾಜುದಾರರು ನಾಲ್ಕು, ಬ್ಯಾಕ್ಸಾಗಳನ್ನು ಅಂತ್ಯೇ ಮೂಲಕ Central Drugs Laboratory
(CDL) ನಲ್ಲಿ ಮರು ವರೀಕ್ಷೆಗೆ ಒಳಪಡಿಸಿದ್ದು ನಾಲ್ಕು ಬ್ಯಾಕ್ಸಾಗಳು ಉತ್ತಮ ಗುಣಮಟ್ಟದ
ಜಿಷ್ಟಾ ಎಂದು ಪ್ರಮಾಣಿಕರಿಸಲ್ಪಟ್ಟಿರುತ್ತವೆ.

5. ದಿನಾಂಕ 30/11/2024 ನಂತರ ಜೀವಧ ನಿಯಂತ್ರಣ ಇಲಾಖೆ ಈ ಹೀಂದ ಪರೀಕ್ಷೆಸಿದ ಬಾಳುಗಳನ್ನು ಯೋರತುಪಡಿಸಿ 102 ಮಾಡರಿಗಳನ್ನು ಪರೀಕ್ಷೆಗೊಳಿಸಿಲಾಗಿರುತ್ತದೆ. ಅವುಗಳಲ್ಲಿ 72 ಮಾಡರಿಗಳು BET ಪರೀಕ್ಷೆಯಲ್ಲಿ ಉತ್ತಮ ಗುಣಮಟ್ಟಿದೆ ಜೀವಧಗಳಾಗಿಯೂ, 16 ಮಾಡರಿಗಳು BET ಪರೀಕ್ಷೆಯಲ್ಲಿ ಉತ್ತಮ ಗುಣಮಟ್ಟಿವಲ್ಲದ ಜೀವಧಗಳಾಗಿರುತ್ತವೆ. ಉದ್ದೇಶ 14 ಬಾಳುಗಳನ್ನು ಪರದಿ ನಿರ್ಕ್ಷೆಯಲ್ಲಿರುತ್ತದೆ. ಇವುಗಳ ಸ್ಟರೀಲಿಟಿ ಪರಿಶೀಲನೆ ಸಮಯವಾವಕಾಶ ಬೇಕಾಗಿದ್ದು, ಪರದಿ ಬಂದ ನಂತರ ಸೂಕ್ತ ಕ್ರಮಕ್ಕೆಗೊಳ್ಳಲಾಗುವುದು.
6. Ringer Lactate IV Fluid ಅನ್ನು ಕೆ.ಹೆಸ್.ಎಂ.ಹೆಸ್.ಸಿ.ಹೆಲ್. ಗೆ ಸರಬರಾಜು ಮಾಡಿದ ಕಂಪನಿಯು ಪ್ರಶ್ನಾಮ್ ಬಂಂಬಾಳ ರಾಜ್ಯದಲ್ಲಿದ್ದು ಸದರಿ ಕಂಪನಿಯು ಆ ರಾಜ್ಯದ ಜೀವಧ ನಿಯಂತ್ರಣ ಇಲಾಖೆ ಮತ್ತು CDG ರವರೆ ಜಂಟಿ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ದಿನಾಂಕ: 04.12.2024 ರಿಂದ 06.12.2024 ರವರೆಗೆ ರಾಜ್ಯದ ಜೀವಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಹಾಗೂ Central Drugs Standard Control Organization (CDSCO) ಇವರುಗಳು ಜೀವಧದ ಉತ್ಪಾದನ ಸ್ಥಳದಲ್ಲಿ ಜಂಟಿ ತನಿಬಯನ್ನು ನಡೆಸಿ ಅಲ್ಲಿರುವಂತಹ ಅಸಮರ್ಪಕ ನಿರ್ವಹಣೆಯಿಂದ ಜೀವಧ ಉತ್ಪಾದನ ಮಾಡದಂತೆ ಉತ್ಪಾದಕರಿಗೆ ನೋಟೀಸ್ ನೀಡಿ ಉತ್ಪಾದನ ಮಾಡುವುದನ್ನು ನಿರ್ದಿಷ್ಟಿಸುತ್ತಾರೆ. (ಅನುಬಂಧ-3)

ಇದರೊಂದಿಗೆ,

ಕರ್ನಾಟಕ ರಾಜ್ಯದಲ್ಲಿ ಕಳೆದ 5 ವರ್ಷದ ತಾಯಿ ಮರಣ ಕಾಗ್ಜ ಪ್ರಮಾಣಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ.

ವರ್ಷ	ಒಟ್ಟು ಪ್ರಕರಣಗಳು	ತಾಯಿ ಮರಣ	ತಾಯಿ ಮರಣ ಪ್ರಮಾಣ
2019-20	662	74	
2020-21	714	84	
2021-22	594	68	
2022-23	527	65	
2023-24	518	64	
2024-25(ನವೆಂಬರ್ ವರಗೆ)	348	64	

ತಾಯಿ ಶಿಶು ಮರಣ ಪ್ರಮಾಣವನ್ನು ತಗ್ಗಿಸಲು ಇಲಾಖೆ ನಿರಂತರ ಕ್ರಮಗಳನ್ನು ಚ್ಯಾಲೆಂಡಿದೆ, ಈ ಹೀನ್ನೆಲೆಯಲ್ಲಿ ತಾಯಿ ಶಿಶು ಮರಣ ಪ್ರಮಾಣ ಇಳಿಕೆಯಾಗುತ್ತಿದೆ.

(ದಿನೀಕಾಗುಂಡಿರಾವ್)
ಅರೋಗ್ಯ ಮತ್ತು ಪುಟ್ಟಂಬ ಕಲ್ಜು ಸಚಿವರು
ಕರ್ನಾಟಕ ಶಾರ್ಕಾರ

ಅನುಭಂಗ-1

ಬಳಾರಿ ಜಿಲ್ಲಾ ಅಸ್ತ್ರಿಯಲ್ಲಿ ಅದಿಷ್ಟನೆಯ ಹಿನ್ನೆಲೆಯಲ್ಲಿ Ringer Lactate Infusion FFS (500ml) ಜೈವಧಿದ ಕುರಿತು ಟಿಪ್ಪಣಿ

ಬಳಾರಿ ಜಿಲ್ಲಾ ಅಸ್ತ್ರಿಯಲ್ಲಿ ದಿನಾಂಕ: 09.11.2024 ರಿಂದ 13.11.2024 ರವರೆಗೆ ನಡೆದ ಅವಧಿದಲ್ಲಿ, ಸಂಬಂಧಿಸಿದಂತೆ ಮೀ: ವಶಿಮ್ ಬಂಗ ಸಂಸ್. ಪೂರ್ವಸೀರುವ Ringer Lactate Infusion FFS (500ml) ಜೈವಧಿದ ಕುರಿತು ಟಿಪ್ಪಣಿ ಸದರ ಜೈವಧಿ ಖರೀದಿಯ ದಿನದಿಂದ ಇಂದಿನವರೆಗೆ ವಿದ್ಯಮಾನಗಳನ್ನು ಕೆಳಕಂಡಂತೆ ವಿವರಿಸಲಾಗಿದೆ.

ಕೆ.ಎಸ್.ಎಂ.ಎಸ್.ಸಿ.ಎಲ್. ಸಂಸ್ಯಂಪತ್ತಿಯಿಂದ Ringer Lactate Infusion FFS (500ml) ಜೈವಧಿವನ್ನು ಪೂರ್ವಸೀರುವ ವಶಿಮ್ ಬಂಗ ಸಂಸ್ಗೀ ಕೆ.ಟಿ.ಎ.ಎ ನಿಯಮಾನುಸಾರ ತೆಂಡರ್ ಮೂಲಕ ದಿನಾಂಕ: 05.09.2023 ರಿಂದ 29,90,395 ಪ್ರಮಾಣಕ್ಕೆ ಖರೀದಿ ಆದೇಶ ನೀಡಲಾಗಿರುತ್ತದೆ. ಅದರಂತೆ ಮೀ: ವಶಿಮ್ ಬಂಗ ಸಂಸ್ಯಂ Ringer Lactate Infusion FFS (500ml) ಜೈವಧಿವನ್ನು ದಿನಾಂಕ: 21.09.2023 ರಿಂದ ಜಿಲ್ಲಾ ಜೈವಧಿ ಉಗ್ರಾಣಗಳಿಗೆ ಸರಬರಾಜು ಮಾಡಲು ಪ್ರಾರಂಭಿಸಿದ್ದು ಇದುವರೆಗೆ 22,83,631 ಪ್ರಮಾಣದ ಜೈವಧಿವನ್ನು ಸರಬರಾಜು ಮಾಡಿರುತ್ತದೆ. ಸದರಿ ಜೈವಧಿವು ಉಗ್ರಾಣಕ್ಕೆ ಬರುವ ಮನ್ನು ಸರಬರಾಜು ದಾರರ ಉತ್ತಾದನೆ ಸ್ವಲ್ಪದಲ್ಲಿ ಗುಣಮಟ್ಟ ಪರೀಕ್ಷೆಸೀರುವ ದಾಖಲೆ ಹಾಗೂ ಏನಾ.ಎಚ್.ಎಲ್. ಪ್ರಮಾಣತೆ ಪ್ರಯೋಗಾಲಯದಿಂದ ಉತ್ಪನ್ನಗೊಂಡಿರುತ್ತದೆ ದೃಢೀಕರಿಸಿದ ಪ್ರಮಾಣವುತ್ತದೆಂದಿಗೆ ಜೈವಧಿವನ್ನು ಕೆ.ಎಸ್.ಎಂ.ಎಸ್.ಸಿ.ಎಲ್. ನ ಇ-ಜೈವಧಿ ತಂತ್ರಾಂಶದಲ್ಲಿ ಅವುಳ್ಳದ ಮಾಡುವ ಮೂಲಕ ಸದರಿ ಜೈವಧಿವನ್ನು ಜಿಲ್ಲಾ ಜೈವಧಿ ಉಗ್ರಾಣಗಳಿಗೆ ಸರಬರಾಜು ಮಾಡಿರುತ್ತಾರೆ. ಸರಬರಾಜು ಜೈವಧಿದ ಪ್ರತಿ ಯೂನಿಟಿಗೆ ಪ್ರತ್ಯೇಕ ಕ್ರಮಸಂಖ್ಯೆ ಹಾಗೂ ಬ್ಯಾಚ್ ನಂಬರ್ ಇರುತ್ತದೆ. ಎಲ್ಲಾ ಹಂತದ ಆರೋಗ್ಯ ಕೇರಂಡ್ಯಗಳಿಗೆ ಅವರವರ ಅಗತ್ಯಕ್ಕೆತಕ್ಕಂತೆ ಇ-ತಂತ್ರಾಂಶದಲ್ಲಿ ಕೋರಿಕೆ ಸ್ಥಿರಿಸಿ, ಅದರಂತೆ ಜೈವಧಿವನ್ನು ವಿತರಿಸಲಾಗಿರುತ್ತದೆ.

ಸದರಿ ಸಂಸ್. ಪೂರ್ವಸೀರಿ ಜೈವಧಿದ 192 ಬ್ಯಾಚ್‌ಗಳನ್ನು ಕೆ.ಎಸ್.ಎಂ.ಎಸ್.ಎಲ್.ನ ಎಂಬಾನಲ್‌ಲ್ಯಾಬ್ ಅದ M/s. Devanash Testing and Research Laboratory ನಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ಸದರಿ ಪರೀಕ್ಷೆಯಲ್ಲಿ, ಎಲ್ಲಾ ಬ್ಯಾಚ್‌ಗಳು ಉತ್ಪನ್ನಗೊಂಡಿರುತ್ತದೆ ಜೈವಧಿವೆಂದು ಘೋಷಿಸಿಯಾಗಿರುತ್ತವೆ. ಈ ಸಂಖ್ಯೆಗಳು ಸಂರಕ್ಷಣೆಯಾಗಿ ಅದ ನಂತರ ಪರೀಕ್ಷೆಗೆ ಒಳಗೊಂಡಿರುತ್ತವೆ ರಾ ದಿಂಡಿ ತಂತ್ರಾಂಶದಲ್ಲಿ Ringer Lactate Infusion FFS (500ml) ನಿರ್ಬಂಧಿಸಿದ ಕಾರಣ ತಂತ್ರಾಂಶವು ಈ ನಾಲ್ಕು ಬ್ಯಾಚ್ ಗಳನ್ನು ಪರೀಕ್ಷೆಗೆ ಕಳುಹಿಸುವ ಆಯಿ, ಮಾಡಿರುವುದಿಲ್ಲ. ನಂತರ ಏರಡನೇ ಬಾರಿ ಗುಣ ವಿಶೇಷಣ ಮಾಡಿಸುವ ಸಂದರ್ಭದಲ್ಲಿ ಮೇಲಿನ ಬ್ಯಾಚ್ ಗಳು ಪರೀಕ್ಷೆಗೆ ಒಳಪಟ್ಟು ಉತ್ಪನ್ನಗೊಂಡು ಪ್ರಮಾಣೀಕರಿಸಿಕ್ಕಿರುತ್ತದೆ.

ಮೊದಲ ಬಾರಿಗೆ ದಿನಾಂಕ: 24.11.2023 ರಿಂದ ಚಿತ್ತದುಗ್ರ್ ಜಿಲ್ಲಾ ಅಸ್ತ್ರಿಯಿಂದ ಮೇಲಿನ ಜೈವಧಿದ ಬ್ಯಾಚ್ ನಂಬರ್ 03BF2255 ಅನ್ನು ರೋಗಿಗಳಿಗೆ ಉಪಯೋಗಿಸಿದ ಸಂದರ್ಭದಲ್ಲಿ ಜಳಿ ಮತ್ತು ನಡುಕ ಉಂಟಾಗಿರುತ್ತದೆ ಎಂದು ಪತ್ತವನ್ನು ಬರದಿರುತ್ತಾರೆ. ಅದರಂತೆ ಸ್ವಲ್ಪೀಯ ಸಹಾಯಕೆ ಡ್ಯೂ ಕಂಟ್ರೋಲರ್ ಆ ಜೈವಧಿವನ್ನು ಪರೀಕ್ಷೆಗೆ ಒಳಪಟ್ಟಿಸಿದ್ದು, ಸದರಿ ಜೈವಧಿವು ದಿನಾಂಕ: 18.03.2024 ರಿಂದ ಉತ್ಪನ್ನ ಗುಣಮಟ್ಟವಲ್ಲದ ಜೈವಧಿವೆಂದು ಘೋಷಿಸಿರುತ್ತಾರೆ. ಈ ಪರದಿಯ ವಿಯಾಪ್ತಿ ಸದರಿ ಸರಬರಾಜು ದಾರರು ಜೆ.ಎಂ.ಎಫ್.ಸಿ.ಕೋಟ್ಟಾ.ಚಿತ್ತದುಗ್ರ ಇಲ್ಲಿ ಮೇಲ್ಮೆನಿ ಸಲ್ಲಿಸಿರುತ್ತಾರೆ.

ನಂತರ ದಿನಾಂಕ: 05.12.2023 ರಿಂದ ಉತ್ಪನ್ನ ಅಸ್ತ್ರಿ, ಗುಣಮಟ್ಟಾಗಿ, ಬಾಮಾಜನಗಾರಿ ಜೈವಧಿಯಿಂದ ಇದೇ ಜೈವಧಿದ ಬ್ಯಾಚ್ ನಂಬರ್ 03BF2258 ಅನ್ನು ರೋಗಿಗಳಿಗೆ ಉಪಯೋಗಿಸಿದ್ದು

ಸಂದರ್ಭದಲ್ಲಿ, ಈ ಮತ್ತು ನಡುವ ಉಂಟಾಗಿರುತ್ತದೆ ಎಂದು ಜಿಪ್ಪನ್ನು ಬರೆದಿರುತ್ತಾರೆ. ಅದರಂತೆ ರಿಂದಿಯ ಸಹಾಯಕ ದ್ವಾರಾ ಕಂಟ್ಲೋಲರ್ ಆ ಜಿಪ್ಪದಿವನ್ನು ಪರೀಕ್ಷೆಗೆ ಬಳಸಿದ್ದಿಲ್ಲ ಸದರಂ ಜಿಪ್ಪದಿವನ್ನು ಪರದಿಯ ವಿರುದ್ದು ಸದರಂ ಉತ್ತಮ ಗುಣಮಟ್ಟವಲ್ಲದ ಜಿಪ್ಪದಿವಂದು ಘೋಷಿಸಿರುತ್ತಾರೆ. ಈ ಮೇಲ್ನವಿ ಸಲ್ಲಿಸಿರುತ್ತಾರೆ.

ಈ ಮಧ್ಯ, ಸದರಂ ಜಿಪ್ಪದಿವನ್ನು ಮೇಲ್ನಂದ ಏರಡೂ ಬ್ಯಾಂಗ್‌ಜ್ಲಿ ಉತ್ತಮಗುಣಮಟ್ಟವಲ್ಲದ ಜಿಪ್ಪದಿವಂದು ದ್ವಾರಾ ಕಂಟ್ಲೋಲರ್ ಲ್ಯಾಬೋರೇಟರಿಯಲ್ಲಿ ಘೋಷಿಸಿರುತ್ತಾದ ಮೇರೆಗೆ ದಿನಾಂಕ: 22.03.2024 ರಂದು ಸರಬರಾಜು ಮಾಡಿದ ಎಲ್ಲಾ 192 ಬ್ಯಾಂಗ್‌ಜ್ಲಿನ್ನು ಇ-ಡಿಪ್ಪದಲ್ಲಿ ಮುಂಜಾರ್ಕ ಉತ್ತಮವಾಗಿ ನಿರ್ಬಂಧಿಸಲಾಗಿರುತ್ತು ಹಾಗೂ ರಾಜ್ಯದ ಎಲ್ಲಾ ಜಿಪ್ಪದ ಉಗ್ರಾಂಗ್‌ಜ್ಲಿ ಹಾಗೂ ಅರೋಗ್ಯ, ಸಂಸ್ಥಾಂಗ್‌ಜ್ಲಿ ಸದರಂ ಜಿಪ್ಪದಿವನ್ನು ಬಳಸಿ ಮಾಡಿದಂತೆ ನಿರ್ದೇಶನ ನೀಡಲಾಯಿತು.

ದಿನಾಂಕ: 22.03.2024 ರಂದು ಟಂಡರ್ ನಿಯಮಾವಳಿಯ ಅವಕಾಶದಂತೆ ಸದರಂ ಶಂಖನಿಯ ಏರಡು ಬ್ಯಾಂಗ್‌ಜ್ಲಿ ಉತ್ತಮ ಗುಣಮಟ್ಟವಲ್ಲದ ಜಿಪ್ಪದಿವಂದು ಘೋಷಿಸಿರುತ್ತಾದ ಹಿನ್ನೆಲೆಯಲ್ಲಿ ಸದರಂ ಜಿಪ್ಪದಿವನ್ನು ಪರೀಕ್ಷೆಗೆ ಸೇರಿಸಿ ಅದೇಶಸಲಾಗಿರುತ್ತದೆ. ಈ ಅದೇಶವನ್ನು ಪ್ರಶ್ನಿಸಿ ಸರಬರಾಜುಡಾರರು ಮಾನ್ಯ ಕಾನಾಟಕ ಉಚ್ಚಾರಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿ, ದಿನಾಂಕ: 04.04.2024 ರಂದು ಮೇಲ್ನಂದ ಅದೇಶಕ್ಕೆ ಮುಧ್ಯಂತರ ತಡೆಯಾಜ್ಲಿ ಪಡೆದಿರುತ್ತದೆ.

ಈ ಮಧ್ಯ, ಜಿತ್ತುದುಗ್‌F ಹಾಗೂ ಗುಂಡುಪೋಟೆಯ ಜೆ.ಎಂ.ಎಫ್.ಸಿ. ಚೋಟ್‌F ಆದೇಶದ ಮೇರೆಗೆ ಸಂಟ್ಲೂ ದ್ವಾರಾ ಲ್ಯಾಬೋರೇಟರಿ, ಚೋಲ್‌ತ್ರೆ ಇಲ್ಲಿ ಪರೀಕ್ಷೆಗೆ ಬಳಸಿದ್ದ ಬ್ಯಾಂಗ್‌ಜ್ಲಿ ನಂಬಿರ್ ಓಂಬಿರ್ 03BF2255 ಮತ್ತು 03BF2258 ಜಿಪ್ಪದ ಮಾಡಿಗ್‌ಜ್ಲಿ ದಿನಾಂಕ: 24.05.2024 ಮತ್ತು 31.05.2024 ಗಳಂದು ಉತ್ತಮ ಗುಣಮಟ್ಟದ್ದೊಂದು ಉತ್ತಮವಾಗಿ ಘೋಷಿಸಿರುತ್ತದೆ.

ದಿನಾಂಕ: 10.06.2024 ರಂದು ರಾಜ್ಯ ಜಿಪ್ಪ ನಿಯಂತ್ರಕರಾಗಿ ಸದರಂ ಜಿಪ್ಪದಿವನ್ನು ಪರೀಕ್ಷೆಸಿ ಪರದಿ ನೀಡಲು ಕೆ.ಎಸ್.ಎಂ.ಎಸ್.ಸಿ.ಎಲ್.ನಿಂದ ಪತ್ರ ಬರೆಯಲಾಗಿರುತ್ತದೆ.

ದಿನಾಂಕ: 08.07.2024 ಮತ್ತು ದಿನಾಂಕ: 11.07.2024 ಗಳಂದು ಇ-ಡಿಪ್ಪ ತಂತ್ರಾಂಶದಲ್ಲಿ ನಿರ್ಬಂಧಿಸಿದ್ದ ಗುಣಮಟ್ಟವಲ್ಲದ ಜಿಪ್ಪದಿವನ್ನು ಘೋರಣುಪಡಿಸಿ, ಉಳಿದಂತ ಎಲ್ಲಾ ಬ್ಯಾಂಗ್‌ಜ್ಲಿನ್ನೂ, ಕೆ.ಎಸ್.ಎಂ.ಎಸ್.ಸಿ.ಎಲ್.ನ ಎಂಬ್ಯಾನ್‌ಲ್ಯಾ ಲ್ಯಾಬೋರೇಟರಿಗ್‌ಜಾದ M/s. Standard Analytical Laboratories, Pattargali, Delhi ಹಾಗೂ M/s. Verick Analytical Research Pvt Ltd., Bawana Industrial Area, Bhogarh, Narela, New Delhi ಇವರಿಗೆ ಉತ್ತಮವಾಗಿ 137 ಮತ್ತು 46 ಬ್ಯಾಂಗ್‌ಜ್ಲಿನ್ನು ಗುಣಮಟ್ಟ ಪರೀಕ್ಷೆಗೆ ಬಳಸಿಸಲು ಚೋರಿದ್ದು, ಅದರಂತೆ ಈ ಎಲ್ಲಾಭ್ಯಾಂಗ್‌ಜ್ಲಿ ಪರದಿಯ ಉತ್ತಮ ಗುಣಮಟ್ಟವಂದು ಪ್ರಮಾಣಿಕರಿಗೆ ಸಲ್ಲಿಸಿದ್ದು.

ದಿನಾಂಕ: 03.08.2024 ರಂದು ಅಂದಿನ ಪ್ರಪಂಚ ನಿರ್ದೇಶಕರು ಒಂದು ತಾಂತ್ರಿಕ ಸಲಹಾ ಸಮಿತಿಯನ್ನು ರಚಿಸಿ, ಸದರಂ ಜಿಪ್ಪದಿವನ್ನು ಮತ್ತೊಮ್ಮೆ, ಎನ್.ಎ.ಬಿ.ಎಲ್. ಪ್ರಮಾಣಿಕ ಲ್ಯಾಬೋರೇಟರಿಯಿಂದ ಪರೀಕ್ಷೆಸಿ ಉತ್ತಮ ಗುಣಮಟ್ಟವಂದು ಕಂಡುಬಂದಲ್ಲಿ ಮತ್ತು ಬಳಕೆಗೆ ತಜ್ಞ ಸಮಿತಿಯ ಶಿಫಾರಸನ್‌ಗ್ರಾಂ ಮೇಲೆ ದಿನಾಂಕ: 22.03.2024 ರಂದು ವಿಧಿಸಿದ್ದ ನಿರ್ಬಂಧಿವನ್ನು ಹಿಂತಡಿದ್ದು ಬಳಕೆಗೆ ಅನುಷ್ಠಾನ ಮಾಡಿ ಕೂಡಲು ಸಮಿತಿಯು ಒಪ್ಪಿರುತ್ತದೆ.

ಅದರಂತೆ 13.08.2024 ಮತ್ತು 17.08.2024 ರಂದು ಉತ್ತಮವಾಗಿ 78 ಮತ್ತು 11 ಬ್ಯಾಂಗ್‌ಜ್ಲಿನ್ನು ಸಮಿತಿಯ ಶಿಫಾರಸಿನ್‌ನಿಂತೆ ಉರಿದನೇ ಬಾಗಿ ಪರೀಕ್ಷೆ, ಅವುಗಳು ಉತ್ತಮ ಗುಣಮಟ್ಟವಿನ್ನು ಪರದಿಯ ಮೇರೆಗೆ ರಾಜ್ಯದ ಎಲ್ಲಾ ಅರೋಗ್ಯ, ಸಂಸ್ಕೃತಿಗಳಿಗಲನ್ನು ಪ್ರಮಾಣಿಕೂಡಲಾಯಿತು.

ಮುಂದುವರೆದು, ದಿನಾಂಕ: 13.08.2024 ರ ನಂತರ ಈ ಜಿಪ್ಪದಿವನ್ನು ಬಳಕೆಯ ಬಗ್ಗೆ ಯಾವುದೆ ಅದ್ವಿರಿಷಾಮಗಳು ಸಂಭವಿಸಿರುವ ಬಗ್ಗೆ ಈ ಚಳ್ಳೇಗೆ ಪರದಿಯಾಗಿದೆ ಹಿನ್ನೆಲೆಯಲ್ಲಿ ಹಾಗೂ ರಾಜ್ಯದ

ವಿವಿಧ ಭಾಗಗಳಿಂದ ಸದರಿ ಜೀವಧಿದ ಬೇಡಕೆ ಬಂದ ಹೀನ್ನಲೆಯಲ್ಲಿ, ಮೇಲ್ಮಾಡ ಸಮಿತಿಯ ಶಿಥಾರಸ್ನಿನಂತೆ ಎರಡನೇ ಬಾರಿಗೆ ಗುಣಮಟ್ಟವನ್ನುಪರೀಕ್ಷಿಸಿ, ಉತ್ತಮ ಗುಣಮಟ್ಟವೆಂದು ಖಾತ್ರಿವದಿಸಿಕೊಂಡು, ಸಮಿತಿಯ ಪರಶ್ರೀನ ಅಡಿಯಲ್ಲಿ ಜೀವಧಿವನ್ನು ಬಳಸುವಂತೆ ಸೂಚಿಸಿ ದಿನಾಂಕ:
ಖಾತ್ರಿವದಿಸಿಕೊಂಡು, ಸಮಿತಿಯ ಪರಶ್ರೀನ ಅಡಿಯಲ್ಲಿ ಜೀವಧಿವನ್ನು ಬಳಸುವಂತೆ ಸೂಚಿಸಿ ದಿನಾಂಕ:
24.10.2024 ರಂದು 44ಬ್ಯಾಚ್‌ಗಳನ್ನು ಬಳಕೆಗೊಂಡಿರುತ್ತಾರೆ.

ಸದರಿ ಜೀವಧಿವು 192 ಬ್ಯಾಚ್‌ಗಳನ್ನು ಹೊಂದಿದ್ದು, ಇವುಗಳಲ್ಲಿ ವಿವಿಧ ದಿನಾಂಕಗಳಲ್ಲಿ 22 ಬ್ಯಾಚ್‌ಗಳು ಗುಣಮಟ್ಟವಲ್ಲದ ಜೀವಧಿವೆಂದು ರಾಜ್ಯ ಜೀವಧಿ ನಿಯಂತ್ರಣ ಇಲಾಖೆಯ ಫೋಇಸಿರುತ್ತದೆ. ಈ ಫೋಇಸಿರುತ್ತದೆ 4 ವರದಿಗಳ ಮೇಲೆ ಸಂಬಂಧಿಸಿರುತ್ತದೆ. ಉತ್ತಮ ಗುಣಮಟ್ಟದ ಜೀವಧಿವೆಂದು ನಿರ್ಧರಿಸಿರುತ್ತದೆ. ಆದರೂ ಮೇಲೆ ತಿಳಿಸಿದ 22 ಬ್ಯಾಚ್‌ಗಳ ಯಾವುದೇ ಜೀವಧಿವನ್ನು ಬಳಕೆಗೊಂಡಿರುತ್ತದೆ.

ಒಟ್ಟುಗೆ 192 ಬ್ಯಾಚ್‌ಗಳಲ್ಲಿ, ಈ ಹೀಂದ ನಡೆದ ಪರೀಕ್ಷೆಗಳಲ್ಲಿ ಉತ್ತಮ ಗುಣಮಟ್ಟವೆಂದು ವರದಿಯಾದ 157 ಬ್ಯಾಚ್‌ಗಳನ್ನು ಮಾತ್ರ ತಾಂತ್ರಿಕ ಸಲಹಾ ಸಮಿತಿಯ ಶಿಥಾರಸ್ನಿನಂತೆ ಎರಡನೇ ಬಾರಿಗೆ ಗುಣಮಟ್ಟವರಿಕ್ಕೆಗೊಳಿಸಿ, ಉತ್ತಮ ಗುಣಮಟ್ಟವೆಂದು ಕಂಡು ಬಂದ ಮೇಲೆ standard practice ಅಳವಡಿಸಿಕೊಂಡು ಆರೋಗ್ಯ ಸಂಸ್ಥೆಗಳ ಬಳಕೆಗೊಳಿಸಲಾಗಿದ್ದು. ಇನ್ನುಲ್ಲಿದೆ 22 ಬ್ಯಾಚ್‌ಗಳ ಜೀವಧಾರಿಗಳನ್ನು ಡ್ರಾಗ್ ಕಂಟ್ರೋಲರ್ ಉತ್ತಮ ಗುಣಮಟ್ಟವಲ್ಲದ ಜೀವಧಿವೆಂದು ಫೋಇಸಿದ್ದರಿಂದ ಅವುಗಳ ಬಳಕೆಯ ನಿರ್ಬಂಧವನ್ನು ಯಾವುದೇ ಸಂದರ್ಭದಲ್ಲಿ ಸಹಿತಿಸಿರುವುದಿಲ್ಲ. ಅಂದು 17 ಬ್ಯಾಚ್ ಅ-ಜೀವಧ ತಂತ್ರಾಂಶದಲ್ಲಿ ನಿರ್ಬಂಧಿಸುವ ಮುನ್ನವೇ ಸಂಪೂರ್ಣವಾಗಿ ಬಳಕೆಯಾಗಿರುತ್ತದೆ.

ದಿನಾಂಕ: 16.11.2024 ರಂದು ಬಳಾರಿ ಅಸ್ತ್ರೇಯ ಘಟನೆಗೆ ಸಂಬಂಧಿಸಿದಂತೆ ಸದರಿ ಜೀವಧಿವನ್ನು ಸಂಪೂರ್ಣವಾಗಿ ಜೀವಧ ಉಗಾಳ ಹಾಗೂ ರಾಜ್ಯದ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಜೀವಧಿವನ್ನು ಬಳಸಿದರಿಂತೆ ತಡೆಹಿಡಿದು, ಆರೋಗ್ಯ ಕೇಂದ್ರಗಳಲ್ಲಿರುವ ಜೀವಧಿವನ್ನು, ಉಗಾಳಗಳಿಗೆ ಹಿಂಬಂಡಿಯಲ್ಲಿ ವ್ಯವಸ್ಥಮಾಡಲಾಗಿರುತ್ತದೆ. ದಿನಾಂಕ: 30.11.2024 ರಂದು ಮಾನ್ಯ ಮುಖ್ಯಮಂತ್ರಿಗಳ ಅಧಿಕೃತೆಯ ಅನ್ವಯದ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ನಿರ್ದೇಶಿಸಿದಂತೆ, ಮು: ಪಶ್ಮಿಮ ಬಂಗಾರ ಸಂಸ್ಕರು ಪೂರ್ವೇ ಜೀವಧಿಯ ಯಾವ ಬ್ಯಾಚ್‌ಗಳನ್ನು ರಾಜ್ಯ ಜೀವಧ ನಿಯಂತ್ರಜರು ಪರೀಕ್ಷೆ ಮಾಡಿರುವುದಿಲ್ಲಷ್ಟೋ ಅವುಗಳನ್ನು ಪರೀಕ್ಷೆಮಾಡಿಸಲು ಕ್ರಮಕ್ಕೊಳ್ಳಲಾಗಿರುತ್ತದೆ.

ವ್ಯವಸ್ಥಾಪಕ ವ್ಯಾಧಿಕರು
ಕೆ.ಎಸ್.ಆರ್.ಎಸ್.ಸಿ.ಎಲ್.



GOVERNMENT OF KARNATAKA

No. HFW/400/FPR/2024

Karnataka Government Secretariat,

Vikasa Soudha,

Bengaluru. Dated: 12.12.2024

From:

Principal Secretary to Government,
Health and Family Welfare Department,
Vikasa Soudha, Bengaluru.

To:

The Drugs Controller General (India)
Directorate General of Health Services,
FDA Bhavan, Kotla Road,
New Delhi-110002.

Dear Sir,

Sub:

Drugs and Cosmetics Act, 1940 & Rules thereunder - Supply
of "Compound Sodium Lactate Injection I.P. (Ringer's Lactate
I.P)", Mfd By: M/s Paschim Banga Pharmaceuticals (A Unit of
Farista Vanijya Pvt Ltd), NH-31,TINMILEHAT, Sonapur HAT,
PS Chopra Dist. Uttar Di Dinajpur -733214
(W.B) supplied to Karnataka State Medical Supplies Corporation
Limited (KSMSCL-Govt Supply) declared as "Not of
Standard Quality". reg.

Ref:


1. Manufacturing license in Form 28D bearing No. DL-1/SLA/CLAA/WB granted to M/s. Paschim Banga Pharmaceuticals, (A Unit of Farista Vanijya Pvt Ltd), NH-31, TINMILEHAT, Sonapur HAT, PS Chopra Dist. Uttar Di Dinajpur-733214 (W.B) approved by your office.
2. Test Reports of 18 batches of LVP product "Ringer Lactate Solution", Mfd by: M/s. Paschim Banga Pharmaceuticals, (W.B) in Form-13 issued by Govt. Analyst. Drugs Testing laboratory, Karnataka.

1. With respect to the subject mentioned above and as discussed with you over phone on 1st Dec 2024, your attention is drawn towards the supply of several batches of "Compound Sodium Lactate Injection I.P (Ringer's Lactate I.P)" by M/s. Paschim Banga Pharmaceuticals, West Bengal to the Karnataka State Medical Supplies Corporation Limited (KSMSCL- Govt Supply) for consumption in Government Hospitals through District Drug Warehouses.
2. Between 9-11th of November 2024, four (04) maternal deaths have been reported in District Hospital, Bellary, wherein it has been noticed that the RL batches

- supplied by the said manufacturer had just been used. The matter is under investigation.
3. The batches had been earlier frozen for use during March 2023 by KSMSCL based on two batches found to be NSQ by the Government Analyst, Drugs testing laboratory, Karnataka. Thereafter, on challenge of some of these NSQ reports by the manufacturer and on being referred to the CDL Kolkata by the competent court, the CDL Kolkata had found them to be SQ.
 4. Based on letter of KSMSCL, different batches of the said drug were drawn for Test and Analysis by the Drugs Control Officers across Karnataka from the District Drug Warehouses, out of which 22 batches have failed in various parameters including Tests for Sterility &/ or Test for Bacterial Endotoxins / Particulate Matter etc. Few of these NSQ reported samples have also been found to be SQ by CDL kolkata later.
 5. Since August 2024, some of the earlier frozen batches which had not been yet tested by the officers of Drugs Controller Dept., or which had been found to be SQ by the Government Analyst, had been released by KSMSCL after those were certified to be SQ by NABL empaneled laboratories. KSMSCL has still not released any of such batches found to be NSQ by the Govt Analyst, Drugs Testing laboratory, Karnataka even though some of these batches were found to be SQ by CDL later.
 6. Now again, all such batches have been frozen by the state after recent maternal deaths in Ballari, based on a strong suspicion on the quality of such batches as these batches had come to use in the said hospital just before reporting of the said deaths.
 7. The firm has been permitted to manufacture the said drug under license in Form 28D by the Drugs Controller / Licensing Authority of West Bengal State approved by your office. Further, the CDL Kolkata comes under the purview of your office.

You are therefore requested to get the matter investigated at your end & initiate necessary action against the manufacturer and other concerned on priority basis under information to this office and further you may also direct the Drugs Controller of West Bengal State & your subordinate zonal officers to extend cooperation during investigation at manufacturing unit by the officers of this State.

Yours sincerely,


(HARSH GUPTA)

Principal Secretary to Government,
Health and Family Welfare Department

Copy to :

1. The Chief Secretary, Government of Karnataka, Vidhana Soudha, Bengaluru
2. The Secretary, Health & Family Welfare, Government of India, New Delhi.
3. The Director General of Health Services, Government of India, New Delhi.

Silliguri Regional Division Office
Of Drugs Control
Directorate of Drugs control
Govt. Of West Bengal
Hati More, Silliguri Darjeeling

Memo No.- DCSG/52/2024-25

To,


Dt.-10.12.2024

M/s- Paschim Banga Pharmaceuticals Pvt. Ltd.
(A unit of Farista Vanijya Pvt. Ltd.)
NH-31, Tinmilehat,
Po-Sonapurhat, P.S.- Chopra
Uttar Dinajpur, W.B.
Pin-733214

Sub: Stop Operation of Manufacturing Activity

On the basis of site visit on 04.12.2024, 05.12.2024 & 06.12.2024, review of the documents and observations noted during inspection, the joint investigating team is of the opinion that the firm is not meeting satisfactory conditions for manufacturing of Large Volume Parenteral. Therefore, you are hereby ordered to stop manufacturing activity of the firm as per Rule 85(2) of The Drugs & Cosmetics Act and Rules 1945 in the interest of public till rectification of the deficiencies mentioned in enclosed Inspection Report.

Further, the firm is hereby ordered to submit the necessary compliance report along with supportive documents with respect to observations mentioned in the CDSCO, EZ, Kolkata and Deputy Director of Drugs Control and Licensing Authority, Silliguri Regional Division office and same will be verified jointly by CDSCO, EZ and Office of the Licensing Authority at Silliguri Regional Division Office.


Deputy Director of Drugs Control
Silliguri Regional Division Office of Drugs Control
Silliguri, Darjeeling

Enclosed:

- Joint Inspection Report